



Ref.: BLACKBUCK/CORP/2025-26/51

July 09, 2025

To
National Stock Exchange of India Ltd., Exchange
Plaza, C-1, Block G Bandra Kurla Complex,
Bandra (E), Mumbai – 400 051

To
BSE Limited
Phiroze Jeejeebhoy Towers
Dalal Street,
Mumbai – 400 001

**Scrip Code: 544288, Scrip Symbol: BLACKBUCK, Series – EQ
ISIN- INE0UIZ01018**

Sub: Newspaper advertisement confirming dispatch of Postal Ballot Notice (“Notice”)

Dear Sir/Madam,

In continuation to our letter dated July 08, 2025 regarding the Postal Ballot Notice and pursuant to Regulation 30 & 47 of the SEBI (Listing Obligations and Disclosure Requirements) Regulations, 2015, please find enclosed herewith the copies of newspaper advertisement, published in Business Line (English Newspaper) and Sanjevani (Kannada Newspaper) on Wednesday, i.e. July 09, 2025, confirming the dispatch of the notice. Request you to take the above on record.

Thanking you,

Yours truly,

For **Zinka Logistics Solutions Limited**

Barun Pandey
Company Secretary and Compliance Officer
Membership No: A39508
Encl.: A/a

+91 80461 22800

cs@blackbuck.com

blackbuck.com

Zinka Logistics Solutions Limited
Registered office address:
Vaswani Presidio, No. 84/2, II Floor,
Panathur Main Road, Off Outer Ring Road,
Bangalore – 560103, Karnataka, India

CIN: L63030KA2015PLC079894

QUICKLY.

Indian Bank pays over
₹1,616 cr dividend to govt



Chennai: Indian Bank MD & CEO Binod Kumar handed over a dividend cheque of ₹1,616.14 crore for FY25 to Union Finance Minister Nirmala Sitharaman on Tuesday. Also present were M Nagaraju, Secretary, Department of Financial Services, Alok Pande, Additional Secretary & Government Nominee Director of the bank, and Ashish Madhaorao More, Joint Secretary, Department of Financial Services. For FY25, Indian Bank declared a dividend of ₹16.25 per share, in line with its robust financial performance. “The dividend payout highlights Indian Bank’s strong financial performance and its ongoing dedication to creating long-term value for all,” said the bank. **OUR BUREAU**

Credit Wise Capital
raises ₹200 crore



Bengaluru: Credit Wise Capital, a Mumbai-based NBFC specialising in two-wheeler and MSME lending, has raised ₹200 crore investment in its first institutional funding round led by Trident Growth Partners. Of the total, it raised ₹120 crore from Trident Growth Partners, a private capital firm focused on India’s consumption-driven growth. This investment marks Credit Wise Capital’s first institutional round and will fuel the company’s expansion in two-wheeler financing, secured loans and proprietary credit enablement solutions. The capital will be utilised to triple the company’s AUM over the next three years and expand its lending portfolio. **OUR BUREAU**

NBFCs’ AUM growth to be stable in Q1

LOSING SHEEN. NIM to improve, gold loan NBFCs could see margin pressure after RBI relaxed norms: Analysts

Our Bureau
Mumbai

Non-banking finance companies (NBFCs) are likely to post stable growth in assets under management (AUM) and net interest margin (NIM) in Q1FY26, according to analysts.

‘FAIRLY STRONG’
“We expect AUM growth to remain fairly strong for most financiers, with our coverage universe NBFCs reporting AUM growth of 21 per cent and 5 per cent y-o-y and q-o-q respectively, primarily driven by vehicle financiers (+19 per cent growth y-o-y) and diversified financiers (+24 per cent growth y-o-y). “Margins are expected to remain steady for housing financiers and diversified financiers,” said Axis Securities in a pre-Q1FY26 earn-



MODERATE GROWTH. The first half of the fiscal has been relatively moderate for auto finance NBFCs and affordable HFCs

ings report. While micro loan- and vehicle finance-focused NBFCs will likely report an improvement in NIM, backed by a combination of lower interest reversals, easing of excess liquidity, and marginally lower cost of funds (CoF), gold loan NBFCs may continue to see pressure on margins, said the brokerage. In June, the

RBI relaxed certain aspects of its proposed draft guidelines on gold loans in the final norms. The regulator said lenders can maintain 85 per cent loan-to-value ratio for consumption-related gold loans below ₹2.5 lakh, against the earlier proposed 75 per cent. Motilal Oswal said in Q1, NBFC loan growth exhibited

mixed trends across segments. Gold financiers witnessed very strong growth, micro loan financiers reported a decline in AUM due to muted disbursements, vehicle finance growth moderated slightly due to seasonality and weak auto industry volumes, and weak disbursements in the home loan segment for large housing finance companies as they had to let go of some business amid price competition from banks. “Cost of funds for most NBFCs has seen a minor sequential decline because of the repricing of EBLR borrowings. “The transmission through bank MCLR has been limited, as not all banks have reduced their MCLR (marginal cost of funds based lending) rates,” said the brokerage. “Even among those that have, the benefit to NBFCs

has been marginal at just 10-15 basis points (bps). A more meaningful transmission of policy rate cuts through MCLR cuts for NBFCs is likely to begin from July 2025,” it said. According to Centrum Broking, typically, the first half of the fiscal has been relatively moderate for auto finance NBFCs and affordable HFCs, on both counts of AUM and asset quality. The brokerage expects the trend to continue in the current fiscal, with a marginal rise gradually in credit costs sequentially across all NBFCs under its coverage.

KEY MONITORABLE
NBFCs’ management commentary on growth visibility, asset quality movement and the impact of rate cuts on margins would be keenly watched during Q1FY26, say analysts.

AIFs in GIFT City are indirect source of capital for micro & small entities

Avinash Nair
Ahmedabad

Alternate Investment Funds (AIFs) domiciled in GIFT City are increasingly becoming an indirect source of capital for the underserved Micro and Small Enterprises (MSEs) in India. While some AIFs are MSE-focused, others lend to smaller entrepreneurs, especially women. Vivriti India Retail Asset Fund (VIRAF), a first-of-its-kind asset-backed securitisation fund, domiciled in GIFT City, has been working towards mobilising funds to channel to non-banking finance companies (NBFCs) that focus on supporting underserved MSEs in India. Since its inception in 2023, over \$265 million has been deployed across 58 asset-backed securitisation. “By enabling NBFCs to ex-

pand lending capacity, VIRAF indirectly empowers thousands of small businesses with timely, affordable and formal credit, a vital step in addressing India’s \$333 billion MSME financing gap,” said Vineet Sukumar, Founder and MD, Vivriti Asset Management. “VIRAF demonstrates how private institutional capital, when blended with catalytic public capital, can develop domestic capital markets and unlock sustainable, scalable solutions for financial inclusion at the last mile,” he said.

BUSINESS RESILIENCE
VIRAF invests in asset-backed securities issued by non-banking financial institutions that specialise in lending to MSEs, individual entrepreneurs and women-led businesses. “By funding well-gov-

erned NBFCs, VIRAF ensures that institutional capital reaches small businesses and entrepreneurs who are otherwise excluded from mainstream financial systems, thereby driving both financial inclusion and local economic development,” said Sukumar, adding that the loans provided to MSEs were utilised for working capital, purchase of income-generating assets and microenterprise expansion, all essential for business resilience and growth. K Rajaraman, Chairperson of the International Financial Services Authority in GIFT City, said, “Only 4-5 entities have introduced themselves as MSE funds. It does not mean that regular funds do not invest in SMEs. While investing in large corporates, they can also invest in SMEs as part of the diversification of the portfolio.”

CAMS launches payment gateway

Our Bureau
Chennai

Computer Age Management Services (CAMS) announced the launch of CAMSPay on Tuesday, a payment gateway built to manage high-volume transactions and adapt to new RBI mandates such as tokenisation and data localisation.

FEATURES OFFERED
The new gateway will leverage partnerships with payment switch partner Mylapy and BIN Sponsor RBL Bank, and offer feature such as real-time analytics,

advanced fraud prevention, and seamless banking connectivity. While it can cater to all business transactions, as an offshoot of CAMS, the payment gateway aims to be a specialist payment gateway for the mutual fund, banking, financial services, insurance and other related sectors. The company also aims to expand its platform to address pain points across capital markets, insurance ecosystems, brokerages and intermediaries. CAMSPay claims it can support over 5,000 transactions per second (TPS) and is ideal for high-volume enterprises.

THIRUVANANTHAPURAM REGIONAL COOPERATIVE MILK PRODUCERS' UNION LTD.
Head Office: "Ksheera Bhavan", Pattom, Thiruvananthapuram – 695004.
Phone: +91471-2447109, email: trcmcpu@gmail.com

E-TENDER NOTICE Date: 09.07.2025
E-tenders are invited for the following item at TRCMPU:

E-TENDER ID	DESCRIPTION	Approx. Tender Value
2025_KCMFPE_775459_1	SUPPLY OF BALED MAIZE SILAGE & MAIZE SILAGE FILLED IN PLASTIC BAGS	Rs.375 Lakhs

Specifications and details of the e-tender are available in the Government e-procurement portal (www.etenders.kerala.gov.in) and TRCMPU website (www.milmatrcmpu.com). Last date for submission of e-tender is on 18.07.2025, 01:00 PM.
Sd/-Managing Director

MCF
Mangalore Chemicals & Fertilizers Limited

Registered Office: Level 11, UB Tower, UB City, 24, Vittal Mallaya Road, Bengaluru - 560 001.
Phone: 080-45855599, Fax: 080-45855588
CIN: L24123KA1966PLC002036
E-mail: shares.mcfli@adventz.com,
Website: www.mangalorechemicals.com

NOTICE TO SHAREHOLDERS
TRANSFER OF EQUITY SHARES OF THE COMPANY TO INVESTOR EDUCATION AND PROTECTION FUND (IEPF) AUTHORITY
Shareholders are hereby informed that pursuant to the provisions of Investor Education and protection Fund Authority (Accounting, Audit, Transfer and Refund) Rules, 2016 ("the Rules") the final dividend for the **financial year 2017-18**, which remained unclaimed for a period of seven years will be credited to the **IEPF on the due date**. The corresponding shares on which dividend was unclaimed for seven consecutive years will also be transferred as per the procedure set out in the Rules.
The Company will not transfer such shares to the IEPF where there is a specific order of Court/tribunal restraining any transfer of such shares or where the shares hypothecated/ pledged under the Depositories Act, 1996.
The Company has dispatched the notices to the shareholders who have not claimed their dividend for seven consecutive years or more. The complete details of the concerned shareholders whose dividends are unclaimed for seven consecutive years and whose shares are due for transfer to IEPF are being uploaded on the Company's website www.mangalorechemicals.com.
Shareholders are requested to claim the final dividend for the financial year 2017-18 and onwards before the same is transferred to the IEPF.
Concerned shareholders holding shares in physical form and whose shares are liable to be transferred to IEPF, may note that the Company would be issuing duplicate share certificate(s) in lieu of the original held by them for the purpose of transfer of shares to IEPF and upon such issue, the Company shall inform the depository by way of corporate action to convert the duplicate share certificate(s) into DEMAT form and transfer in favour of IEPF. The original share certificate(s) which are registered in the name of original shareholders will stand automatically cancelled and be deemed non-negotiable. Concerned shareholders holding shares in dematerialized form may note that the Company shall inform the depository by way of corporate action for transfer of shares in favour of the DEMAT account of the IEPF.
The shareholders may further note that the details made available by the Company on its website should be regarded and shall be deemed adequate notice in respect of issue of duplicate share certificate(s) by the Company for the purpose of transfer of shares to IEPF.
In case the Company does not receive any communication from the concerned shareholders on or before October 09, 2025 the Company with a view to adhering with the requirements of the Rules, transfer the dividend to the IEPF by the due date.
Please note that no claim shall lie against the Company in respect of unclaimed dividend amount and shares transferred to IEPF. Shareholders may claim the dividend and corresponding shares transferred to IEPF including all benefits accruing on such shares, if any, from the IEPF authorities after following the procedure prescribed in the Rules.
In case of any queries, please contact the Company or the Registrar & Share Transfer Agent at the following address:

Registered Office of the Company	Registrar & Share Transfer Agent
Mangalore Chemicals & Fertilizers Limited Level-11, UB Tower, UB City No. 24, Vittal Mallaya Road Bengaluru – 560 001 Ph: 080-4585 5517 / 5568 / 5575 Fax: 080-4585 5588 Email: shares.mcfli@adventz.com	Cameo Corporate Services Limited, 'Subramanian Building', No.1, Club House Road, Chennai – 600 002 Ph: 044 – 40020741 / 702 / 780 / 784 Fax: 044-2846 0129 Queries: www.wisdom.cameoindia.com E-mail: investor@cameoindia.com

Place : Bengaluru
Date : July 09, 2025

for Mangalore Chemicals & Fertilizers Limited
Vignheshwar G Bhat
Company Secretary

Dollar gains, but rupee stays resilient

Akhil Nallamuthu
bl research bureau

The dollar has been rising since Thursday, putting pressure on the rupee (₹85.70). The greenback rose, supported by safe haven demand, as Trump reignited the trade war by announcing tariffs on 14 countries from August 1.



WEEKLY RUPEE VIEW.

US Treasury yields are also hardening (up from 4.23 per cent on June 30 to the current 4.4 per cent), pushing the dollar up. Also, a better-than-expected addition in non-farm payrolls (1,47,000 versus the expected 1,11,000) means the Fed might maintain the dovish stand, and potentially higher rates for a longer period can support the US currency. However, this seems to have only a limited impact on the rupee. The currency is in a comfortable position due to several factors. One, foreign inflows have been good — net FPI inflows so far in July stood at \$1.1 billion on Tuesday. Two, a higher-than-expected production increase by the OPEC+ for August (5,48,000 barrels per day from 4,11,000 barrels per day in July) is expected to contain oil price rise. Three, foreign exchange reserves have topped the \$700 billion-mark, keeping the RBI in a strong position to curb volatility in the exchange rate should there be any. Also, a potential mini trade deal between India and the US might provide more

support for the domestic currency. Largely, the risks with respect to fundamental factors are evenly poised. The charts seem to be substantiating this.

CHART
Since mid-May, barring the temporary move below the support at 86.10 in the third week of June, the rupee has largely remained within the 85 and 86.10 band, even though the dollar index fell. The prevailing price action hints that the rupee is likely to stay within the above-mentioned range in the near term. Nearest support below 86.10 is at 86.60 and immediate resistance above 85 is at 84.60. The dollar index, currently trading at 97.25, has been recovering in recent sessions. However, the broader trend remains bearish. Only a clear breakout of 99.50 can turn the near-term outlook positive. At the same time, the decline, if it resumes, may not drag the dollar index below 96, which is a notable support.

OUTLOOK
Given the current developments with respect to fundamentals and the prevailing chart set up, the exchange rate of the dollar-rupee pair is expected to oscillate within 85 and 86.10 in the short term.

Invesco Mutual Fund

Invesco Asset Management (India) Pvt. Ltd.
(CIN: U67190MH2005PTC153471), 2101-A, 21st Floor, A Wing, Marathon Futurex, N. M. Joshi Marg, Lower Parel, Mumbai - 400 013
Telephone: +91 22 6731 0000, Fax: +91 22 2301 9422, Email: mfservices@invesco.com
www.invescomutualfund.com

NOTICE CUM ADDENDUM

Changes in Key Personnel:

The investors / unit holders are requested to take note of the appointment of key personnel as per the details given below:

- Mr. Abhisek Bahinipati has been appointed as SVP & Head - Passive Investments with effect from **June 27, 2025**.
- Mr. Haresh Kapoor has been appointed as VP & Research Analyst - Equity with effect from **July 01, 2025**.

Accordingly, the following details stand inserted in the Statement of Additional Information ('SAI') of Invesco Mutual Fund ('the Fund').

Name	Age (Yrs.)	Designation	Educational Qualification	Total No. of Years of Experience / Type & Nature of Experience	Assignments Held (During last 10 years)
Mr. Abhisek Bahinipati	45	SVP & Head - Passive Investments	B.Sc., MBA Finance	More than 19 years of experience in Trading, Investment and Market Making in Fixed Income and Equity.	June 27, 2025 onwards Invesco Asset Management (India) Pvt. Ltd. April 11, 2018 - May 09, 2025 - Head of Trading and ETF Business - Mirae Asset Capital Markets (India) Pvt. Ltd. December 11, 2012 - April 04, 2018 - Fund Manager - Debt - DHFL Pramerica Asset Managers Pvt. Ltd.
Mr. Haresh Kapoor	36	VP & Research Analyst - Equity	B.Com, M.Com, MBA, CFA Cleared Level II	More than 11 years of experience in research and analysis of companies	July 01, 2025 onwards Invesco Asset Management (India) Pvt. Ltd. January 09, 2023 - June 30, 2025 - VP & Research Analyst - Alchemy Capital Management Pvt. Ltd. June 30, 2014 - January 06, 2023 - VP - Research - 360 ONE Asset Management Ltd.

All other terms & conditions of the SAI of the Fund will remain unchanged.

This addendum forms an integral part of the SAI of the Fund as amended from time to time.

For **Invesco Asset Management (India) Pvt. Ltd.**
(Investment Manager for Invesco Mutual Fund)

Sd/-
Saurabh Nanavati
Chief Executive Officer

Date: July 08, 2025

Mutual Fund investments are subject to market risks, read all scheme related documents carefully.

BLACKBUCK
ZINKA LOGISTICS SOLUTIONS LIMITED
(Formerly Known as Zinka Logistics Solutions Private Limited)
Corporate Identification Number: L63030KA2015PLC079894
Registered Office: Vaswani Presidio No. 84/2, II Floor, Panathur Main Road, Kadubeesanahalli Off Outer Ring Road, Bengaluru - 560103, Karnataka.
Tel: Phone Number: +91 80461 22800
E-mail: cs@blackbuck.com Website: www.blackbuck.com

NOTICE OF POSTAL BALLOT
NOTICE is hereby given that pursuant to the provisions of Section 108 & 110 and other applicable provisions, if any, of the Companies Act, 2013 (hereinafter referred to as "the Act"), read along with Rule 20 and 22 of the Companies (Management and Administration) Rules, 2014 ("Rules") and other applicable provisions of the Act, rules, circulars and notifications thereunder, as amended from time to time (including any statutory modifications or re-enactment thereof for the time being in force), General Circular No. 14/2020 dated 8 April 2020, No. 17/2020 dated 13 April 2020, No. 22/2020 dated 15 June 2020, No. 33/2020 dated 28 September 2020, No. 39/2020 dated 31 December 2020, No. 10/2021 dated 23 June 2021, No. 20/2021 dated 8 December 2021, No. 3/2022 dated 5 May 2022, No. 11/2022 dated 28 December 2022, No. 09/2023 dated September 25, 2023 and No. 09/2024 dated September 19, 2024 and other relevant Circulars, if any, issued by the Ministry of Corporate Affairs ("MCA") (collectively referred to as the "MCA Circulars"), Secretarial Standard on General Meetings issued by The Institute of Company Secretaries of India, Regulation 44 and other applicable Regulations of the Securities and Exchange Board of India (Listing Obligations and Disclosure Requirements) Regulations, 2015, as amended ("SEBI Listing Regulations") and any other applicable laws, rules and regulations (including any statutory modification(s) or re-enactment(s) thereof for the time being in force), the approval of members of Zinka Logistics Solutions Limited (hereinafter referred to as "the Company") is being sought by way of Postal Ballot through only remote e-voting ("e-voting") process for the following special resolutions:

Sl.No.	Description of Special Resolutions
1.	To approve change of name of the Company and consequent alteration in the Memorandum of Association and Articles of Association.
2.	Ratification of Zinka Logistics Solutions Limited Employee Stock Option Scheme 2016 (ESOP Plan 2016) in line with SEBI (Share-Based Benefits and Sweat Equity) Regulations, 2021.
3.	Ratification of Zinka Logistics Solutions Limited Employee Stock Option Scheme 2019 (ESOP Plan 2019) in line with SEBI (Share-Based Employee Benefits and Sweat Equity) Regulations, 2021.

In accordance with the MCA Circulars, this Postal Ballot Notice ("Notice"), indicating, inter alia, the process and manner of remote e-voting, has been sent on **Tuesday, July 08, 2025**, through electronic mode to the Members whose names appeared on the Register of Members/List of Beneficial Owners as on **Friday, July 04, 2025** ("Cut-off Date") received from the Depositories and whose e-mail address is registered with the Company/Depositories. A person who is not a Member as on the cut-off date shall treat this notice for information purpose only. The hard copies of Postal Ballot Notice along with Postal Ballot Forms and pre-paid business envelope will not be sent to the members for this Postal Ballot, in accordance with the exemptions granted by the MCA Circulars. Members are required to communicate their assent or dissent through the remote e-voting system only. The Company has engaged the services of KFin Technologies Ltd, Registrar and Share Transfer Agent ("Kfin"/"RTA") for the purpose of providing e-voting facility to all its members. The e-voting facility will be available during the following period:

Commencement of e-voting period	Friday, July 11, 2025 from 9:00 a.m. (IST)
Conclusion of e-voting period	Saturday, August 09, 2025 till 5:00 p.m. (IST)
Cut-off date for eligibility to vote	Friday, July 04, 2025


The e-voting module shall be disabled by RTA immediately after **5.00 p.m. IST on Saturday, August 09, 2025**. Once a vote on the resolutions is cast by the Member, the Member shall not be allowed to change it subsequently.

The detailed instructions for e-voting are provided as part of the Notice which the Members are requested to read carefully before casting vote. The Notice along with the Explanatory Statement thereto can be downloaded from the Company's website at www.blackbuck.com. The same is also available on the website of the stock exchanges www.bseindia.com and www.nseindia.com. The Board of Directors of the Company have appointed CS, Pramod S (ICSI Membership No: A36020, COP-13335), as the scrutinizier for conducting the postal ballot process in a fair and transparent manner.

The voting results of the postal ballot along with the scrutinizers' report shall be declared by the Company shall be announced on or before **Tuesday, August 12, 2025** (within two working days of the conclusion of the e-voting period) and will be intimated to Stock Exchanges, where the Company's securities are listed. The results along with the Scrutinizer's Report shall also be placed on the Company's website www.blackbuck.com and on the website of RTA www.kfintech.com. In case of any grievance/clarification in connection with the postal ballot including e-voting, members may contact Kfin by e-mail at enward.ris@kfintech.com or contact Mr. Barun Pandey at +91 80461 22800 or write an email to the Compliance Officer and Company Secretary at cs@blackbuck.com.

For Zinka Logistics Solutions Limited
Barun Pandey
Company Secretary and Compliance Officer
Membership No: A39508

Date : 09.07.2025
Place : Bangalore



ಕಿಡುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸ ಪೂರ್ವಕವೇ ಆದರೂ ಅವುಗಳಲ್ಲಿನ ಗುಣಮಟ್ಟ ಮುಂತಾದವುಗಳ ಕುರಿತು ಅನಕ್ಷರಾರ್ಥದ ಜಾಹೀರಾತುದಾರರೊಡನೆ ಯೇ ವ್ಯವಹರಿಸಬೇಕಾಗುತ್ತದೆ. ಆದಕೆ ಪತ್ರಿಕೆ ಜವಾಬ್ದಾರಿಯನ್ನು ವಹಿಸಿ-
-ಜಾಹೀರಾತು ವ್ಯವಸ್ಥಾಪಕರು

Karnataka - 560 011. **... 1st Respondent**

Sir,

Please take notice that the above case has been posted to 18.07.2025 for your appearance, appear in person or through your pleader, failing which the matter will be decided in your absence.

Sd/-
Mr.M.PACHAIYAPPAN, B.A., B.L.,
Counselor for Petitioner, ADVOCATE,
HIGH COURT: CHENNAI
"VEDA RAM", Old No. 7, New No. 13,
Sunkuram Chetty Street, Second Floor,
Chennai- 600 001. Cell: 94442 98973,
Off. Phone: 044-2536 8993

**ಸ್ವಾಮೀಜಿ ಕಾವಿ ಬಟ್ಟೆ ಕಚಚಿ
ರಾಜಕೀಯದ ಪೂರ್ವಾಶ್ರಮ ಪ್ರವೇಶಿಸಲಿ**



ಸ್ವಲ್ಪ ರುವ ತಮ್ಮ ಕಣ್ಣಿನಿಂದ
ಅಪಕಗೋಷ್ಯುಯಿ ಮಾತನಾಡಿದ
ಪಠನ, ಸಚಿವರ ಮೇಲೆ ಆಧಾರ
ರಹಿತಹಾಗಾದುದುರ್ದೇಶಪೂರ್ವಕವಾಗಿ
ಪ್ರಜ್ಞಾಪುಷ್ಕಾರದ ಸುಳ್ಳು ಆರೋಪ
ಹೊರಿಸಲಾಗಿದೆ. ಈ ಆರೋಪದ
ಯಾವುದೇ ಹುರುಳುಳ್ಳ ಈ ರೀತಿ
ಪ್ರತ್ಯಕ್ಷಾಪ್ತಿಯನ್ನು ಆಮರ ಸುಳ್ಳು
ಆರೋಪ ಮಾಡುವ ಬದಲಿಗೆ
ಅವರು ರಾಜಕೀಯ ಕೈ ಬರುವುದು
ಮುಕ್ತವು ಎಂದು ಕೊಡಲಾಗಿದ್ದಾರೆ.
ಅವರ ಸ್ವಾಮೀಜಿ ಅವರು ವಾಸ್ತವ
ಸಂಗತಿಗಳನ್ನು ಹೇಳುತ್ತಿರುವುದು

ಅಭಿವೃದ್ಧಿಗಾಗಿ ಇದುವರೆಗೂ 8 ಕೋಟಿ ಬಿಡುಗಡೆ ಆಗಿದೆ. 2011-12ನೇ ಸಾಲಿನಲ್ಲಿ 23 ಕೋಟಿ ಹಾಗೂ 2012-13 ನೇ ಸಾಲಿನಲ್ಲಿ 60 ಕೋಟಿ ಮತ್ತು 2014-15ನೇ ಸಾಲಿನಲ್ಲಿ 2 ಕೋಟಿ ಸೇರಿ ಇಲ್ಲಿ ತನಕ ಮರದ ಅಭಿವೃದ್ಧಿಗಾಗಿ ಒಟ್ಟು ಎಂಟು ಮರ ಕೋಟಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿದೆ. ಈ ಬಗ್ಗೆ ದಾಖಲೆಗಳಿವೆ. ಇದರ 2011-12ನೇ ಸಾಲಿನಲ್ಲಿ ಮಂಡಿಸಿದ

ಆಯವ್ಯವಭಾಷಣದ ಕಂಡಿಕೆಯಲ್ಲಿ ಗಾಣಿಗರ ಸಮುದಾಯದ ಗುರುಪೀಠ ಸ್ಥಾಪಿಸಲು 5 ಕೋಟಿ ರೂಗಳನ್ನು ನೀಡುವುದು ಎಂದು ಘೋಷಿಸಲಾಗಿದೆ. ಇಷ್ಟಾಗಿಯೂ ವಾಸ್ತವ ಸಂಗತಿ ಮರೆ ಮಾಚಿ 1.50 ಕೋಟಿ ಕೊಡುವುದಕ್ಕೆ ಅರ್ಥಿಕ ಇಲಾಖೆ ನಿಬಂಧನೆಗಳಿವೆ. ಇದನ್ನು ಮರೆ ಮಾಚಿ ಸಚಿವರ ಮೇಲೆ ಆರೋಪ ಮಾಡುವುದರ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


BLACKBUCK

ಬಿಂಕಾ ಲಾಜಿಸ್ಟಿಕ್ ಸೊಲ್ಯೂಷನ್ಸ್ ಲಿಮಿಟೆಡ್
(ಒಂದೇ ಬಿಂಕಾ ಲಾಜಿಸ್ಟಿಕ್ ಸೊಲ್ಯೂಷನ್ ಪ್ರವೇಶ ಲಿಮಿಟೆಡ್ ಎಂಬ ಕಠಿಣಲಾಭಾನ್ವಿತ)
ಕಾರ್ಪೊರೇಟ್ ಗುರುತಿನ ಸಂಖ್ಯೆ : L63030KA2015PLC079894
ಸೋದಾರಾಯತ ಕಠಿಣ : ವಸ್ತು ಪ್ರಸಿದ್ಧಿಯ ಸಂಖ್ಯೆ 14/2, ಎರಡನೇ ಮಹಡಿ, ಪನತೂರು
ಮುಖ್ಯ ರಸ್ತೆ ಕಾರ್ಪೊರೇಷನ್ ಆಫ್ ಬಿರಲಾ ರಂಗ ರಸ್ತೆ,
ಬೆಂಗಲೂರು - 560013, ಕರ್ನಾಟಕ ಸರ್ಕಾರದ ಸಂಖ್ಯೆ : - 01/ 99/61 22800
e-ಮೇಲ್ : gs@blackbuck.com ವೆಬ್ ಸೈಟ್ : www.blackbuck.com

ಅಂತ್ಯ ಮತಪತ್ರ ಸೂಚನೆ

[illegible]


<p>ಕಾನೂನುಗಳು, ನಿಯಮಗಳು ಮತ್ತು ಸಂವಿಧಾನಗಳು (ಯಾಜರಾದ ಶಾಸನಬದ್ಧ ಮಾಹಿತಿಗಳು (ಗಳ) ಅಥವಾ ಕಛೇರಿ/ಕಾನೂನುಬದ್ಧ ಅಥವಾ ನಿಯಮ-ಪಾಸ (ಗಳ) ಸೇರಿದಂತೆ), ಛಾಣಾ ಲಾಜಿಕಲ್ ಸೆಲೆಕ್ಷನ್ ಪ್ರಕ್ರಿಯೆಗಳು (ಇನ್, ಮುಂದು ಇದ್ದನಾ "ಇಂಟನ್" ಎಂದು ಕರೆಯಲಾಗುತ್ತದೆ) ಸಂದರ್ಭ ಅನುಮೋದನೆ/ಅನುಮತಿ ಆಗಿ ಕೆಳಗಿನ ವಿವಿಧ ನಿರ್ಗಮನಗಳಾಗಿ ವಿವರಿಸಲ್ಪಡುತ್ತವೆ-ಇ-ಮತದಾನ ("ಇ-ಮತದಾನ") ಪ್ರಕ್ರಿಯೆಯ ಮೂಲಕ ಅಂತಿಮಪತ್ರದ ಮೂಲಕ ಮತ್ತೆ ಕೊಡಲಾಗಲಿದೆ:</p>	
ಕ್ರ.ಸಂ.	ವಿವಿಧ ನಿರ್ಗಮನಗಳ ವಿವರಣೆ
1.	ಕಂಪ್ಯೂಟರ್ ಪರಿಸ್ಥಿತಿ, ಬದಲಾಯಿಸಲು ಮತ್ತು ಅದರ ಪರಿಣಾಮವಾಗಿ ಮೇವೋಲಾಂಧಮ ಅಥವಾ ಸೋಲಿಸ್‌ಮಾಂಧಮ ಮತ್ತು ಆರ್ಥಿಕ/ಆತ್ಮಿಕ ಅಥವಾ ಸಾಮಾಜಿಕ/ಆತ್ಮಿಕ ಬದಲಾಯಿಸುವುದು, ಅನುಮೋದನೆ/ಅನುಮತಿ
2.	SEBI (ಷೇರ್ ಅಥವಾ ಲಡ್ಡುಗಳ ಪ್ರದರ್ಶನಗಳನ್ನು ಮತ್ತು ಸ್ಟಾಕ್ ಇಕ್ಚೇಂಜ್) ನಿಯಮಗಳು, 2021ಕ್ಕೆ ಅನುಗುಣವಾಗಿ ಛಾಣಾ ಲಾಜಿಕಲ್ ಸೆಲೆಕ್ಷನ್ ಪ್ರಕ್ರಿಯೆಯ ಅನುಷ್ಠಾನದ ಸ್ಥಳ ಅಪ್ಪಣೆ ಸ್ಥಾನ 2016 (ಇಎಸ್‌ಒಐ ಪ್ಲಾನ್ 2016)ಗೆ ಅನುಮೋದನೆ.
3.	SEBI (ಷೇರ್ ಅಥವಾ ಲಡ್ಡುಗಳ ಪ್ರದರ್ಶನಗಳನ್ನು ಮತ್ತು ಸ್ಟಾಕ್ ಇಕ್ಚೇಂಜ್) ನಿಯಮಗಳು, 2021ಕ್ಕೆ ಅನುಗುಣವಾಗಿ ಛಾಣಾ ಲಾಜಿಕಲ್ ಸೆಲೆಕ್ಷನ್ ಪ್ರಕ್ರಿಯೆಯ ಅನುಷ್ಠಾನದ ಸ್ಥಳ ಅಪ್ಪಣೆ ಸ್ಥಾನ 2019 (ಇಎಸ್‌ಒಐ ಪ್ಲಾನ್ 2019)ಗೆ ಅನುಮೋದನೆ.

ಎಂ.ಎ. ಸುಹೇದೀಗಳ ಪ್ರಕಾರ, ರೋಡ್ಸ್ ಇ-ಫ್ರೀಡಂ ಶಕ್ತಿಯ ಮತ್ತು ನಿರಾಸೆಯ ಸೂಚಕಗಳು ಈ ಅಂಶ ಮಹತ್ವ ಸೂಚಕತೆಯನ್ನು ("ಸೂಚನೆ" ಮೊದಲಾದ, **ಮುಕ್ತಿ 08, 2025** ರಂದು ಎಲೆಕ್ಟ್ರಾನಿಕ್ ವಿಭಾಗದ ಮೂಲಕ, **ಡಿಸೆಂಬರ್ 04, 2025** ರಂದು "ಕೆಆರ್-ಆರ್ಡ್" ಕಾನೂನು) ಸಿದ್ಧರ ಸೋಲೋದಾರ್ಥನಾ-ಮಾಧ್ಯಮ ಮಾರ್ಕೆಟ್ ಪ್ರವೃತ್ತಿಯ ಪರಮ ಶಾಶ್ವತತೆಯನ್ನು ಮತ್ತು ಕಂಪ್ಯೂಟರ್ ಸಿಸ್ಟಮ್‌ಗಳಲ್ಲಿ ಇ-ಮಿಲರ್ ವಿಳಾಸವನ್ನು ನಿರ್ದೇಶನೀಯತೆಯ ಡಿಜಿಟಲೈಸೇಷನ್ ಗಳಿಂದ ಸ್ವೀಕರಿಸಿದ ಸದಸ್ಯರ ಕೆಳಕುಸಲಾಣೆ, ಕೆಆರ್-ಆರ್ಡ್ ನಿರಾಸೆಯನ್ನು ಸದಸ್ಯರಲ್ಲಿರುವ ವ್ಯವಸ್ಥೆಯ ಈ ಸೂಚನೆಯನ್ನು ಮಾಡಲು ಲಭ್ಯರಾಗಿತ್ತು ಮತ್ತು ಪರಿಗಣಿಸಿತು. ಎಂ.ಎ. ಸುಹೇದೀಗಳು ನೀಡಿದ ವಿಷಯಗಳಿಗೆ ಅನುಗುಣವಾಗಿ, ಅಂಶ ಮಹತ್ವ ಸೂಚಕತೆಯ ಪಾಠ್ಯ ಪ್ರಕಟಣೆ ಮತ್ತು ಈ ಅಂಶ ಮಹತ್ವದ ನಮೂನೆಯನ್ನು ಮತ್ತು ಪುನಃ-ಪಾವತಿಯದ ಪಾಸ್ಪೋರ್ಟ್‌ನಲ್ಲಿನ ಈ ಅಂಶ ಮಹತ್ವದ ಸದಸ್ಯರ ಕೆಳಕುಸಲಾಣೆಯಲ್ಲಿ ಸದಸ್ಯರ ಹಕ್ಕು ಬಗ್ಗೆ ಅವರಾ ಭಿನ್ನಾಭಿಪ್ರಾಯವನ್ನು ರೋಡ್ಸ್ ಇ-ಮಹತ್ವದ ವ್ಯವಸ್ಥೆಯ ಮೂಲಕ ಮತ್ತು ಅಸಹಕಾರದಂತೆ ಈ ಅಂಶ ಮಹತ್ವದ ಸದಸ್ಯರ ಇ-ಮಹತ್ವದ ಸೇವೆಗಳನ್ನು ಬದ್ಧಗೊಳಿಸಿದ ಲಭ್ಯರಾಗಿತ್ತು. ಕೆಳಗೆ ಕೆಳಕುಸಲಾಣೆ ರಿಮಿಡ್, ರಿಮಿಡರ್ ಮತ್ತು ಕೆಲವು ಏರಿಕೆ ("ಕೆಫ್") ಲಭ್ಯರಾಗಿತ್ತು. ಸೇವೆಗಳನ್ನು ನಿರ್ದೇಶಿಸಿದ. ಈ ಕೆಳಗೆ ಅವರಲ್ಲಿ ಇ-ಮಹತ್ವದ ಸೇವೆಗಳಲ್ಲಿ ಲಭ್ಯರಾಗಿತ್ತು.

ಇ-ಮತದಾನದ ಅವಧಿ ಆರಂಭ	ಶುಕ್ರವಾರ, ಜುಲೈ 11, 2025 ಬೆಳಿಗ್ಗೆ 9 ಗಂಟೆಯಿಂದ (ಐಎಸ್‌ಟಿ)
ಇ-ಮತದಾನದ ಅವಧಿಯ ಮುಕ್ತಾಯ	ಶನಿವಾರ, ಆಗಸ್ಟ್ 09, 2025 ರ ಸಂಜೆ 5 ಗಂಟೆಯವರೆಗೆ (ಐಎಸ್‌ಟಿ)
ಮತದಾನ ಅರ್ಹತೆಗಾಗಿ ಕಚ್-ಆಫ್ ದಿನಾಂಕ	ಶುಕ್ರವಾರ, ಜುಲೈ 04, 2025

[illegible]

ಬಿಂಕಾ ಲಾಜಿಸ್ಟಿಕ್ಸ್ ಸೊಲ್ಯೂಷನ್ಸ್ ಲಿಮಿಟೆಡ್ ನ ಪರವಾಗಿ
ಬಿರುನ್ ಪಾಂಡೆ
ದಿನಾಂಕ : 09.07.2025 ಕಂಪನಿ ಕಾರ್ಯದರ್ಶಿ ಮತ್ತು ಅನುಸರಣೆ ಅಧಿಕಾರಿ
ಸ್ಥಳ : ಬೆಂಗಳೂರು ಸದಸ್ಯತ್ವ ಸಂಖ್ಯೆ : A39508



ಶಿವಮೊಗ್ಗ, ಜು. 9: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರಲಿದೆ ಎಂಬ ವಾಣಿಜ್ಯ ಗೆ ಬಂದ ವಂಚಿತರ ಸಂದೇಶ ನಂಬಿದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಬಿ ಬಿ ರಸ್ತೆಯ ನಿವಾಸಿ, 30 ವರ್ಷ ಮೊದಲುಮಾಡಿದ ವ್ಯಕ್ತಿಯೊಬ್ಬ ವಂಚನೆಗೊಳಗಾದವರಂದು ಗುರುತಿಲಾಗಿದೆ. ಒಟ್ಟಾರೆ 34,16,000 ರೂ.ಗಳನ್ನು ಸೈಬರ ವಂಚಿತರು ವಂಚಿಸಿದ್ದಾರೆ. ಈ ಸಂಬಂಧ ಶಿವಮೊಗ್ಗ ಸಿಐಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನೀದು ಘಟನೆ?: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂಬ ಸಂದೇಶ ಫಿರ್ಯಾದುದಾರರ ಮೊಬೈಲ್ ಪೋನ್ ವಾಣಿಜ್ಯ ಗೆ ಬಂದಿತ್ತು.

ಇದನ್ನು ನಂಬಿದ ಫಿರ್ಯಾದುದಾರರು ವಿವಿಧ ಹಂತಗಳಲ್ಲಿ ವಂಚಿತರ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ಹಣ ಸಂದಾಯ ಮಾಡಿದ್ದಾರೆ. ನಂತರ ಹೂಡಿಕೆ ಮಾಡಿದ ಹಣವು ನೀಡದೆ, ಲಾಭಾಂಶವೂ ಕೊಡದೆ ವಂಚಿಸಲಾಗಿದೆ ಎಂದು ಫಿರ್ಯಾದುದಾರರು ಸಿಐಎನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಶಿವಕ ಸಾವು

ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕೊಂದರ ಸವಾರ ಮೃತಪಟ್ಟು, ಮತ್ತೊಂದು ಬೈಕ್ ಸವಾರ ಗಾಯಗೊಂಡು ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ವೇಲೆ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಶಿವಮೊದಲ ಸಮೀಪ ಬು. 8 ರ ಸಂಚಿನ ನಡೆದಿದೆ.

ಅರಸೀಕಾ ಗ್ರಾಮದ ಮಂಜಯ್ಯ ಟಿ (59) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರು ಕೋಟೆ ಚೌಕ ಸರ್ಕಾರಿ ಶಾಲೆಯಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.

ಶಾಲೆಯಲ್ಲಿ ಕೆಲಸ ಮುಗಿಸಿಕೊಂಡು ಮಂಜಯ್ಯ ಟಿ ಅವರು ತಮ್ಮ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ಎದುರಿನಿಂದ ಆಗಮಿಸಿದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜಯ್ಯರನ್ನು ಸಾರ್ವಜನಿಕರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಾರೆ.

ಪರಿಕ್ಷಿಸಿದ ವೈದ್ಯರು ಮಂಜಯ್ಯರವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್‌ಪೆಕ್ಟರ್ ರಾಜರತ್ನಂ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪಕರಣ ದಾಖಲಾಗಿದೆ.

ಇಡೀ ದೇಶದಲ್ಲಿ ಭ್ರಷ್ಟಾಚಾರ ಹಾಗೂ ಅನಾಚಾರ ಮಾಡಿದ ಕಾರಣಕ್ಕಾಗಿ ಜೈಲುಸೇರಿದ ಬಿಜೆಪಿ ಅನೇಕ ನಾಯಕರು ಸಂವಿಧಾನ ಮತ್ತು ಅಂದೇಡ್ಕರ್ ಅವರ ಬಗ್ಗೆ ಮಾತನಾಡುತ್ತಿದ್ದೀರಾ, ದೇಶದ ಸಂವಿಧಾನದ ತತ್ವಗಳು ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಬಲಿಷ್ಠಗೊಳಿಸಲು ಕಾಂಗ್ರೆಸ್ ಪಕ್ಷ ಸದಾ ಮುಂದಿದೆ.

ನರಸರಗಂಜಿನ ದರನಿಮ್ಮಂತಹ ಸುಳೀನ ಬಿಜೆಪಿ ನಾಯಕರು ಸಂವಿಧಾನದ ಬಗ್ಗೆ ಡಾಕ್ಟರ್ ಬಾಬಾ ಸಾಹೇಬ ಅಂದೇಡ್ಕರ್ ಅವರ ಹೆಸರನ್ನು ರಾಜಕೀಯ ಅಭಿಪ್ರಾಯಗಳನ್ನಿರಿಸಿ ಅಂದೇಡ್ಕರ್ ಅವರ ಜನನೆಯ ಸಂವಿಧಾನವನ್ನೇ ಪ್ರಶ್ನೆ ಮಾಡುವ ಮೂರ್ಖರು ಯಾರಾದರೂ ಇದ್ದಲ್ಲಿ ಅದು ಬಿಜೆಪಿಯವರು ಎಂಬುದು ನಾರಾಯಣಸ್ವಾಮಿಯವರೇ ತಮಗಾಗಿ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಸಚಿವ ಶಿವರಾಜ್ ತಂಗಡಗಿ ಅವರು ವಿರುದ್ಧ ಆಧಾರ ರಹಿತ ಸ್ವಲ್ಪ ಅರೋಪ ಮಾಡಿದುವೆ ನೆಲಮಂಗಲ ಗಾಲಿಗೆ ಮುರದ ಪೂಜಾರಾಂನಿಂದ ಪುರಿ ಸ್ವಾಮೀಜಿಗಳು ಮುಂಬಿಟ್ಟು ರಾಜಕೀಯ ಪ್ರವೇಶಿಸಲು ಎಂದು ಕರ್ನಾಟಕ ರಾಜ್ಯ ಭೂಮಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ವಾಗ್ಗಾಳಿಗಳೆಡೆದ್ದಾರೆ. ಬಿಜೆಪಿ ಮುಖ್ಯ ಮಿತಿ ಟವರ ನಲ್ಲಿರುವ ಇನ್ನೂ ಕಚೇರಿಯಲ್ಲಿ ಪ್ರತಿಕ್ರಿಯಿಸುತ್ತಿರುವ ಮಾತನಾಡಿದ ಅವರು, ಸಚಿವರ ಮೇಲೆ ಆಧಾರ ರಹಿತವಾಗಿದುದು ದೈವಪೂರ್ವಕವಾಗಿ ಭ್ರಷ್ಟಾಚಾರದ ಸುಳ್ಳು ಅರೋಪ ಹೊರಿಸಲಾಗಿದೆ. ಈ ಅರೋಪದಿಂದ ಯಾವುದೇ ಹುರುಳು, ಈ ರೀತಿ ವ್ಯರ್ಥ ಪ್ರಚಾರಕ್ಕೆ ಅವರು ಸುಳಿಸಿ ಅರೋಪ ಮಾಡುವ ಬದಲಿಗೇ ಅವರು ರಾಜಕೀಯಕ್ಕೆ ಬರುವುದು ಬಳಿಯರುವ ಎಂದು ಕೊಡಿದುದಾಗಿದೆ. ಮಳೆ ಸ್ವಾಮೀಜಿ ಅವರು ವಾಸ್ತವ ಸಂಗತಿಗಳನ್ನು ಹೇಳುತ್ತಿರುವುದರಿಂದ

MCF
ಮಗಲೇಶವರ್ ಕೆಮಿಕಲ್ಸ್ &
ಫೇರ್ಲೈಜರ್ಸ್ ಲಿಮಿಟೆಡ್

ನೋಂದಾಯಿತ ಕಛೇರಿ: ಹಂತ 11, UB ಐವರ್,
UB ನೆಟಿ, 24, ಬಿಜ್ಜಲ್ ಮಲ್ಟಿ ರಸ್ತೆ, ಬೆಂಗಳೂರು - 560 007
ದೂರವಾಣಿ: 080-45855599, ಫ್ಯಾಕ್ಸ್: 080-45855588
CIN: L24123KA1966PLC02036
ಇಮೇಲ್: shares.mcf@adventcz.com,
ವೆಬ್‌ಸೈಟ್: www.mangalorechemicals.com

**ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ (IEPF) ಪ್ರಾಧಿಕಾರಕ್ಕೆ
ಕಂಪನಿಯ ಈಕಿಟಿ ಶೇರುಗಳ ವರ್ಗಾವಣೆ**

ಶೇರುದಾರರಿಗೆ ಈ ಮೂಲಕ ತಿಳಿಸುವುದೇನೆಂದರೆ, ಹೂಡಿಕೆದಾರರ ಶ್ರಕ್ಷಣ ಮತ್ತು ಸಂರಕ್ಷಣಾ ನಿಧಿ ಪ್ರಾಧಿಕಾರದ (ಶ್ರಕ್ಷಮಾನೀಕರಣ, ಅಡಿಪಾಯ, ವಾಗವಹಿತೆ ಮತ್ತು ಪಾವತಿದಾರರ ವಿವರಗಳನ್ನು, 2016 ("ನಿಯಮಗಳು") ದ ಪ್ರಕಾರ, 2017-18 ರ ಆರ್ಥಿಕವರ್ಷದ ಮೊದಲ ಅಂತ್ಯದಿಂದ ಮೊದಲದ ಗಳನ್ನು ಕ್ಲೈಮ್ ಮಾಡಿದ ಉಲ್ಲೇಖದಲ್ಲಿ, ಅವನು, ನಿಯಮದಡಿ ದಿನಾಂಕದಂದು IEPFR ಗೆ ವಾಗವ್ಯಸಂಗಾಢಗಿದ್ದ ಹಾಗೂ ಸತ್ತ ಏಳು ವರ್ಷಗಳವರೆಗೂ ನಿಧಿಯಲ್ಲಿ ಇರುವ ಕ್ಲೈಮ್ ಮಾಡದ ಶೇರುದಾರರ ಶೇರುಗಳನ್ನು ಸಹ ನಿಯಮಗಳಲ್ಲಿ ನಿಧಿಯಲ್ಲಿರುವ ಕಾಯ್ದೆಯಡಿರುವ ಪ್ರಕಾರ IEPFR ಗೆ ವಾಗವ್ಯಸಂಗಾಢಗುತ್ತದೆ.

ಸ್ಥಾಯಾಲಯದ/ಟ್ರಬ್ಬುನಲ್ ನ ನಿರ್ದಿಷ್ಟ ಅದೇಶವಿರುವಂತಹ ಶೀರುಗಳನ್ನು ಅಥವಾ
ವರ್ಗಾವಣೆಯನ್ನು ತಡೆಹಿಡಿದಿರುವಂತಹ ಶೀರುಗಳನ್ನು IEPFಗೆ ವರ್ಗಾಯಿಸಲಾಗುವು-
ದಿಲ್ಲ.

ಸತತ ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ತಮ್ಮ ಡಿಬಿಡೆಂಡ್ ನ್ನು ಕ್ಲೈಮ್ ಮಾಡದ ಶೇರುದಾರರಿಗೆ ಕಂಪನಿಯ ನೋಟೀಸ್‌ಗಳನ್ನು ರವಾನಿಸಿದೆ. ಸತತ ಏಳು ವರ್ಷಗಳಿಂದ ಡಿಬಿಡೆಂಡ್ ನ್ನು ಕ್ಲೈಮ್ ಮಾಡದಿರುವ ಮತ್ತು IEPFಗೆ ವರ್ಗಾಯನವು ಬಾಕಿ ಇರುವವರ ಶೇರುದಾರರು ಸಂಪೂರ್ಣ ವಿವರಗಳನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ www.mangalorechemicals.com ನಲ್ಲಿ ಅಭಿವರಣೆ ಮಾಡಲಾಗಿದೆ.

ಶೀರುದಾರರು 2017-18 ಮತ್ತು ನಂತರದ ಹಣಕಾಸು ವರ್ಷಕ್ಕೆ ಫೋಷಿಟಿಡ ಅಂಶವು ದಿನದಿಂದ ದಿನವೂ IEPF ಗೆ ವಾಕಾಯಿಸುವ ಮೊದಲು ಕ್ಲೈಮ್ ಮಾಡಲು ವಿನಂತಿಸಲಾಗಿದೆ. ಭೌತಿಕ ರೂರಾದಂತೆ ಶೀರುಗಳನ್ನು ಹೊಂದಿದರು ಮತ್ತು IEPF ಗೆ ವಾಕಾಯಿಸಬೇಕೆಂದು ಶೀರುಗಳನ್ನು, IEPF ಗೆ ವಾಕಾಯಿಸುವ ಉದ್ದೇಶವಾಗಿ ಅವರು ಹೊಂದಿದರು ಮೂಲ ಶೀರುಪತ್ರಗಳ ಬದಲಿಗೆ ನಕಲಿ ಶೀರು ಪತ್ರ(ಗಳನ್ನು) ನೀಡುತ್ತದೆ ಮತ್ತು ನಕಲಿ ಶೀರುಪತ್ರ(ಗಳನ್ನು) ದಿವ್ಯಾಕ್ಸರ್ ರೂರಾದಂತೆ ಪರಿಶೀಲಿಸಲು ಕಾರ್ಪೊರೇಟ್ ಕ್ರಮ ಕೈಗೊಂಡು IEPF ಗೆ ವಾಕಾಯಿಸಲಾಗುತ್ತದೆ. ಅದರಂತೆ ಮೂಲ ಶೀರುದಾರರ ಹೆಸರಿನಲ್ಲಿ ನೋಂದಾಯಿಸಿದ ಮೂಲ ಶೀರುಪತ್ರಗಳ ಸ್ವಾಮ್ಯಾಚಾರಿವಾಗಿ ರಫ್ತುಗೊಳ್ಳುತ್ತವೆ ಮತ್ತು ಜಾಲಿಯಲ್ಲಿ ಇರುವುದಿಲ್ಲವೆಂದು ಪರಿಗಣಿಸಲಾಗುತ್ತದೆ.

ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಿದ ವಿವರಗಳು ಶಿರೀಧಾರರುಗಳಿಗೆ ಕಳಸಲಾದ ವೈಯಕ್ತಿಕ ಸೂಚನೆ ಎಂದು ಪರಿಗಣಿಸಬೇಕು. ಮತ್ತೆ IEPFಗೆ ಶಿರೀಧಾರನು ವರ್ಗಾವಣೆಯಾದ ಉದ್ದೇಶಕ್ಕಾಗಿ ಕಂಪನಿಯು ನಕಲಿ ಶಿರೀಧರ (ಗಳ)ನು ನೀಡುವುದಕ್ಕೆ ಸಂಬಂಧಿಸಿದಂತೆ ನಿಗದಿತ ಸೂಚನೆಯನ್ನು ನೀಡಿದೆ ಎಂದು ಪರಿಗಣಿಸಬೇಕು.


ಕಂಪನಿಯು ಅಕ್ಟೋಬರ್ 09, 2025 ರಂದು ಅಥವಾ ಅದಕ್ಕೂ ಮೊದಲು ಸಂಬಂಧಪಟ್ಟ ಶೇಖರದಾರರಿಂದ ಯಾವುದೇ ಮನವಿಯನ್ನು ಸ್ವೀಕರಿಸದಿದ್ದರೆ ನಿಯಮಗಳ ಪ್ರಕಾರ ಕಂಪನಿಯು ನಿರ್ದಿಷ್ಟ ಡಿವಿಡೆಂಡ್ ನ್ನು ನಿಗದಿತ ದಿನಾಂಕದೊಳಗೆ IEPFಗೆ ವರ್ಗಾಯಿಸುತ್ತದೆ.

ಕ್ರೈಮ್ ವಾಡದ ದಿಡಿದೊರೆ ಮೆತ್ತ ಮತ್ತು IEPF ಗ್ರಾಮಾರುನಲಾದ ಶೇರುಗಳಿಗೆ ಸಂಪೂರ್ಣವಾಗಿ ಕಂಪನಿಯ ಬಿರುದ್ಡು ಯಾವುದೇ ಕ್ರೈಮ್ ಇಲ್ಲವು ಎಂಬುದನ್ನು ದಯಮಾಡಿ ಗುರುತಿಸಿ. ಶೇರುದಾರರು ಶೇರುಗಳ ಮೇಲೆ ಸಿಗುವ ಇವು ಪ್ರಯೋಜನಗಳಿಲ್ಲ. ಚಳಿಗೊಂಡರೆ IEPF ಗ್ರಾಮಾರುನಲಾದ ದಿಡಿದೊರೆ ಮತ್ತು ಅನುಗುಣವಾದ ಶೇರುಗಳನ್ನು ಬಿರುದ್ಡುಗಳನ್ನು ಸೂಚಿಸಲಾದ ಕಾಯಿದೆಯಡಿವಾನ್ಮು ಅವುಗಳನ್ನು ನಂತರ IEPF ಆಡಿಕರಣಗಳಿಂದ ಅಂತಹ ಶೇರುಗಳನ್ನು/ದಿಡಿದೊರೆಯನ್ನು ಕ್ರೈಮ್ ವಾಡಬಹುದು.

ಯಾವುದೇ ಪ್ರತಿಗಳಿಲ್ಲದೆ, ದಯಮಾಡಿ ಕಂಪನಿ ಅಧಿಕಾರಿಗಳಿಗೆ ಬಿಡುಗಡೆ ಮತ್ತು ಶೇರು ವಾಡವಾದ ಮತ್ತೆ ಮು. ಈ ಕೆಳಗೆ ದಿಡಿದೊರೆ ಬಿಡುಗಡೆಯ ಸಂದರ್ಭ:

ಕಂಪನಿಯ ನೋಂದಾಯಿತ ಕಛೇರಿ	ರಿಜಿಸ್ಟ್ರಾರ್ ಮತ್ತು ಫೋರ ವಾಗವಣಿ ಏಜೆಂಟ್
ಮಂಗಳೂರು ಕೆಮಿಕ್ಸ್ & ಫಾರ್ಮ್ಯೂಲರ್ಸ್ ಲಿಮಿಟೆಡ್ ಕಂ-11, ಯುಜಿ ಬವಲೂ, ಯುಜಿ ಸಿಟಿ ನಂ.24, ಬಿಜ್ಜೆರ ಪುರ, ತಿರ್ಪುರ್ ಜಿಲ್ಲಾ ಬೆಂಗಳೂರು- 560 001 ದೂರವಾಣಿ: 080-4585 5577 / 5568 / 5575 ಫ್ಯಾಕ್ಸ್ 080-4585 5588 ತಿರ್ಪುರ್ shares.mcfi@adventcom	ಕ್ಯಾಮಿಯೋ ಕಾರ್ಪೊರೇಟ್ ಸರ್ವೀಸಸ್ ಲಿಮಿಟೆಡ್, ಸುಬ್ರಮಣಿಯನ್ ಬಿಲ್ಡಿಂಗ್, ನಂ.1, ಕ್ಲಬ್ ಹೌಸ್ ರಸ್ತೆ, ಶೆನ್ನೈ - 600 002 ಬೆಂಗಳೂರು: 044 - 40020741 / 702 / 780 / 784 ಫ್ಯಾಕ್ಸ್: 044-2846 0129 ಪ್ರತೀಕ್ಷೆ: www.wisdom.cameoindia.com ಇಮೇಲ್: investor@cameoindia.com

ಮಂಗಳೂರು ಕೆಮಿಕಲ್ಸ್ & ಫಾರ್ಮ್ಯಾಸ್ಯುಟಿಕ್ಸ್
ಲಿಮಿಟೆಡ್‌ನ ಪರವಾಗಿ
ಸ್ಥಳ : ಬೆಂಗಳೂರು
ದಿನಾಂಕ : ಜುಲೈ 09, 2025
ವಿಘ್ನೇಶ್ವರ ಜಿ ಭಟ್
ಕಂಪನಿ ಕಾರ್ಯದರ್ಶಿ



SOUTH INDIAN BANK 07.07.2025

GOLD AUCTION NOTICE

Date: 07.07.2025

CANTONMENT BRANCH

#10, Infantry Road Cross, B. M. Complex,
Opp. Blue Cross Chambers, **Shivajinagar**,
Bangalore 560 001. Ph: 080-46005586

Email: br0705@[southindianbank.com](mailto:br0705@southindianbank.com)

The Gold Articles pledged under the following numbers at Bangalore Cantonment Branch, which are not cleared by payment of Bank's dues even after serving registered notice and Gold articles pledged under same number against which registered notices have been served/unreceived undelivered, will be sold in **public auction or private treaty** on as where is condition at Branch premises as under or any other convenient date and time without further notice at the risk and responsibility of the pledgers. If any goods released from the branch.

Auction of Gold ornaments pledged under the following accounts will be held at Branch premises on 25.07.2025 at 4.00 P.M. Branch: Cantonment, Shivajinagar, Bangalore.

Sl. No.	Name	A/c No.	Gross Wt (in gms)
1	SYED BASHEER	00096350000064821	46.0
2	SANAAULA KHAN	00096350000064832	24.9
3	SHAFIULLA	0009635000006374	18.0

Bank reserves its rights to cancel ahead without giving any reason at any time.

Corporate Office: Regd. Office: 5th Floor, T. Road, Thissur, Kerala - 686001

Sd/-Manager

Telephone Number : +91-487-2420020, Fax Number : +91-487-2420020, Email : corporate@siib.co.in
 Website : www.southindianbank.com, Corporate Identity Number: L56191KL1029P/CO10017

ಬಾಲ್ ಫಾರ್ಮ್ ಲಿಮಿಟೆಡ್
 CIN: L85110KA197PLC000368
 ಸೋದಾಯಾಕರ ಕಛೇರಿ: 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 158, 159, 160, 161, 162, 163, 164, 165, 166, 167, 168, 169, 170, 171, 172, 173, 174, 175, 176, 177, 178, 179, 180, 181, 182, 183, 184, 185, 186, 187, 188, 189, 190, 191, 192, 193, 194, 195, 196, 197, 198, 199, 200, 201, 202, 203, 204, 205, 206, 207, 208, 209, 210, 211, 212, 213, 214, 215, 216, 217, 218, 219, 220, 221, 222, 223, 224, 225, 226, 227, 228, 229, 230, 231, 232, 233, 234, 235, 236, 237, 238, 239, 240, 241, 242, 243, 244, 245, 246, 247, 248, 249, 250, 251, 252, 253, 254, 255, 256, 257, 258, 259, 260, 261, 262, 263, 264, 265, 266, 267, 268, 269, 270, 271, 272, 273, 274, 275, 276, 277, 278, 279, 280, 281, 282, 283, 284, 285, 286, 287, 288, 289, 290, 291, 292, 293, 294, 295, 296, 297, 298, 299, 300, 301, 302, 303, 304, 305, 306, 307, 308, 309, 310, 311, 312, 313, 314, 315, 316, 317, 318, 319, 320, 321, 322, 323, 324, 325, 326, 327, 328, 329, 330, 331, 332, 333, 334, 335, 336, 337, 338, 339, 340, 341, 342, 343, 344, 345, 346, 347, 348, 349, 350, 351, 352, 353, 354, 355, 356, 357, 358, 359, 360, 361, 362, 363, 364, 365, 366, 367, 368, 369, 370, 371, 372, 373, 374, 375, 376, 377, 378, 379, 380, 381, 382, 383, 384, 385, 386, 387, 388, 389, 390, 391, 392, 393, 394, 395, 396, 397, 398, 399, 400, 401, 402, 403, 404, 405, 406, 407, 408, 409, 410, 411, 412, 413, 414, 415, 416, 417, 418, 419, 420, 421, 422, 423, 424, 425, 426, 427, 428, 429, 430, 431, 432, 433, 434, 435, 436, 437, 438, 439, 440, 441, 442, 443, 444, 445, 446, 447, 448, 449, 450, 451, 452, 453, 454, 455, 456, 457, 458, 459, 460, 461, 462, 463, 464, 465, 466, 467, 468, 469, 470, 471, 472, 473, 474, 475, 476, 477, 478, 479, 480, 481, 482, 483, 484, 485, 486, 487, 488, 489, 490, 491, 492, 493, 494, 495, 496, 497, 498, 499, 500, 501, 502, 503, 504, 505, 506, 507, 508, 509, 510, 511, 512, 513, 514, 515, 516, 517, 518, 519, 520, 521, 522, 523, 524, 525, 526, 527, 528, 529, 530, 531, 532, 533, 534, 535, 536, 537, 538, 539, 540, 541, 542, 543, 544, 545, 546, 547, 548, 549, 550, 551, 552, 553, 554, 555, 556, 557, 558, 559, 560, 561, 562, 563, 564, 565, 566, 567, 568, 569, 570, 571, 572, 573, 574, 575, 576, 577, 578, 579, 580, 581, 582, 583, 584, 585, 586, 587, 588, 589, 590, 591, 592, 593, 594, 595, 596, 597, 598, 599, 600, 601, 602, 603, 604, 605, 606, 607, 608, 609, 610, 611, 612, 613, 614, 615, 616, 617, 618, 619, 620, 621, 622, 623, 624, 625, 626, 627, 628, 629, 630, 631, 632, 633, 634, 635, 636, 637, 638, 639, 640, 641, 642, 643, 644, 645, 646, 647, 648, 649, 650, 651, 652, 653, 654, 655, 656, 657, 658, 659, 660, 661, 662, 663, 664, 665, 666, 667, 668, 669, 670, 671, 672, 673, 674, 675, 676, 677, 678, 679, 680, 681, 682, 683, 684, 685, 686, 687, 688, 689, 690, 691, 692, 693, 694, 695, 696, 697, 698, 699, 700, 701, 702, 703, 704, 705, 706, 707, 708, 709, 710, 711, 712, 713, 714, 715, 716, 717, 718, 719, 720, 721, 722, 723, 724, 725, 726, 727, 728, 729, 730, 731, 732, 733, 734, 735, 736, 737, 738, 739, 740, 741, 742, 743, 744, 745, 746, 747, 748, 749, 750, 751, 752, 753, 754, 755, 756, 757, 758, 759, 760, 761, 762, 763, 764, 765, 766, 767, 768, 769, 770, 771, 772, 773, 774, 775, 776, 777, 778, 779, 780, 781, 782, 783, 784, 785, 786, 787, 788, 789, 790, 791, 792, 793, 794, 795, 796, 797, 798, 799, 800, 801, 802, 803, 804, 805, 806, 807, 808, 809, 810, 811, 812, 813, 814, 815, 816, 817, 818, 819, 820, 821, 822, 823, 824, 825, 826, 827, 828, 829, 830, 831, 832, 833, 834, 835, 836, 83

[illegible]

ಟಾಲ್ ಟಾಲೆಂಟ್ಸ್‌ ಸರ್ವಿಸ್‌ ಲಿಮಿಟೆಡ್‌
 ಎಂಪ್ಲಾಯ್‌ ಕಛೇರಿ: ಎಸಿಎಲ್‌ ಟೆಕ್‌ ಪಾರ್ಕ್‌, 3ನೇ ಮಹಡಿ, 2 ಬ್ಲಾಕ್‌, ಸ್ಟ್ರೀಟ್‌ 112 ಕೃಷ್ಣ ರಸ್ತೆ ಕೈಗಾರಿಕಾ ಪ್ರದೇಶ,
 7ನೇ ಮೈಲಿ ಹೊಸಕುರು ರಸ್ತೆ 5ನೇಯ್ಲೂರು, ಬೆಂಗಳೂರು ಪಟ್ಟಣ, ಬೆಂಗಳೂರು, ಕರ್ನಾಟಕ 560068 ಭಾರತ
 ದೂರವಾಣಿ/ಫ್ಯಾಕ್ಸ್‌: 080-67300200-080-67300201, ಇ-ಮೇಲ್‌: secretarial@taalent.co.in,
 ವೆಬ್‌ಸೈಟ್‌: www.taalent.co.in | <tel:17411042014PI> | [1768336](tel:1768336)

ಕಂಪನಿಯು ಷೇರುಗಳನ್ನು ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ

[illegible][illegible]

EPF ಸಂಯೋಗಗಳ ಆಡಳಿತದಡಿ, ಸಂಯೋಗದಲ್ಲಿ ದಾಖಲೆಗೆ ಮೀರಿಕೊಳ್ಳುವ ಮಾಹಳದ ಲಾಭಾಂಶವನ್ನು ಪಡೆಯುವ ಅರ್ಹತಾಪತ್ರ ನೀಡಲಾಗುತ್ತದೆ. ಆದರೆ ಇದನ್ನು ನಮಗೆ ರವಾನಿಸಲು, ಮುಖ್ಯಮಂತ್ರಿಗಳ ಆಜ್ಞೆಯಂತೆ ಅಗತ್ಯವಿರುವ ವಿದೇಶೀ ವಿದ್ಯಾರ್ಥಿ ವಿದ್ಯಾರ್ಥಿನಿಧಿ ವಿದ್ಯಾರ್ಥಿಗಳಿಗೆ ಒಪ್ಪಿಗೆ (RTA), ಮಾ. MUGF Intime India Pvt. Ltd. ಗೆ ರವಾನಿಸುವ ಅರ್ಹತಾ ಪತ್ರವನ್ನು, ರಿಮಿಟೆನ್ಸ್, (ಹಿಂದೆ ರಿಂಟ್ ಇಂಕ್ವಿರಿ) ಇಂಥದೇ ಪ್ರಕ್ರಿಯೆಗೆ ಒಪ್ಪಿಗೆ) ಬಾಕಿ ಸಂಖ್ಯೆ 202, 2 ರಿಂದ ಮರು, ಅಕ್ಟೋಬರ್ 2024, 2024 ರ ವಿದ್ಯಾರ್ಥಿಗಳಿಗೆ ದಾಖಲೆ, ಫೋನ್ ಬಾಕಿ ರವಾನಿಸುವ, ಪುಣೆ 411001

ಇ-ಮೇಲ್: pune@in.mps.mufg.com / rmt.helpdesk@in.mps.mufg.com.
 ಸಂಯಮವು ನಿಮ್ಮ ಎಲ್ಲಾ ಸಂವಹನಗಳಲ್ಲಿ ಈ ಕೆಳಗಿನ ವಿವರಗಳನ್ನು ಒದಗಿಸಿ: 1. ಕಂಪನಿಯ ಹೆಸರು 2. ಪ್ರೋಲಿಯೊ
 ಸಂಖ್ಯೆ 3. ಅಥವಾ ಡಿಸಿ ಐಡಿ ಮತ್ತು ಕ್ಷೇತ್ರ ಐಡಿ 3. ಜೇರುದಾರದ ಹೆಸರು 4. ಸಂಸರ್ಗ ಸಂಖ್ಯೆ 5. ಇಮೇಲ್ ಐಡಿ. ವಿಳಾಸ
 ಸ್ವಯಂ-ದೃಢೀಕೃತ KYC ದಾಖಲೆಗಳನ್ನು

[illegible][illegible]

a) ಕೆಂಪು ಸರ್ಕಾರವು ಕಾಲಕಾಲಕ್ಕೂ ಸೂಚಿಸಬಹುದಾದ ಹುಲ್ಲುದೊಂದಿಗೆ IEPFನ ವೆಬ್‌ಸೈಟ್ www.iepf.gov.in ನಲ್ಲಿ ಇ-ಫಾರ್ಮ್ IEPF-5 ನಲ್ಲಿ ಆನ್‌ಲೈನ್ ಆರ್ಜಿಯನ್ನು ಲಭ್ಯವಾಗುವಂತೆ ಮಾಡಿ:

b) ಜೇರುದಾರ/ಹಕ್ಕುದಾರರಿಂದ ಪ್ರತಿ ಪೈಜದಲ್ಲಿ ಸರಿಯಾಗಿ ಸೂಚಿಸಲಾದ ಜೆಸಲಿನ ಪ್ರತಿ ಮತ್ತು ಫಾರ್ಮ್ IEPF-

5 ನಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿಗಳೊಂದಿಗೆ ಕಂಪನಿಯ RTA, M/s. MUFG ಇಂಕ್ರೈಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, (ಹಿಂದೆ ರಿಂತ್ ಇಂಕ್ರೈಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್) ಬ್ಯಾಂಕ್ ಸಂಖ್ಯೆ 202, 2 ನೇ ಮಹಡಿ, ಅಕ್ಯೂರ್ ಕಾಂಪ್ಲೆಕ್ಸ್, ಗಣೇಶ ದೇವಸ್ಥಾನದ ಹತ್ತಿರ, ಭೋಲೆ ಪಾಟೀಲ್ ರಸ್ತೆಯಿಂದ ಹೊರಗೆ, ಪುಣೆ-411001 ದೂರವಾರ್ಧಿ/ಫ್ಯಾಕ್ಸ್: 020-4601 4473, ಇ-ಫಾರ್ಮ್ಸ್ ಅನ್ನು ಆನ್‌ಲೈನ್ ಮಾಡಿದ 7 ದಿನಗಳಲ್ಲಿ

c) ಇ-ಫಾರ್ಮ್‌ನ ಅನ್ನು ಆಪ್‌ಲೋಡ್ ಮಾಡಿದ ದಿನಾಂಕದಿಂದ 30 ದಿನಗಳ ಒಳಗೆ ಕಂಪಿಯು, ಹಕ್ಕುದಾರರು ಸಲ್ಲಿಸಿದ ಎಲ್ಲಾ ದಾಖಲೆಗಳೊಂದಿಗೆ ಪರಿಶೀಲನಾ ವರದಿಯನ್ನು ಬಣ್ಣವಿವಿಧ ಪ್ರಾಂತ್ಯೀಕಾರಕ್ಕೆ ಕಳುಹಿಸಬೇಕು;

d) ಪರಿಶೀಲನೆಯ ನಂತರ, ಬಣ್ಣವಿವಿಧ ಪ್ರಾಂತ್ಯೀಕಾರವು ಪೇರುಗಳನ್ನು ನೇರವಾಗಿ ಹಕ್ಕುದಾರರಿಗೆ ಬಿಡುಗಡೆ ಮಾಡಬೇಕು.

ಗೊಂದದ ಬಗ್ಗೆ 8, 2025 ರಂದು ಕಂಪನಿ/ಆರ್ಟಿಸಿನ್ ದಾಖಲೆಯಲ್ಲಿ ನೋಂದಾಯಿಸಲಾದ ಇತರತನ ತಿಳಿದಿರುವ
 ಲಾಭಾಹಾರ ವಾಪಾಸ್ ಅಂಶ ಮೂಲಕ ಸಂಬಂಧಪಟ್ಟ ಜೇರುದಾರರಿಗೆ ವೈಯಕ್ತಿಕ ಸೂಚನೆಗಳನ್ನು ಕಳುಹಿಸಲಾಯಿತು. ಸದಸ್ಯರು
 ಅನುಮತಿಯನ್ನು ದೃಢೀಕರಿಸಿದರೆ, ಅದರ ನಂತರ ಕಲ್ಪಿಸಲಾಗುವ ಕೆಲವು ಸಮಸ್ಯೆಗಳನ್ನು ಯಾವುದೇ ಕಾರಣಕ್ಕೂ
 ಒಡೆತನದಿಂದ ಬಹಿಷ್ಕಾರಿಸಲಾಗುವುದಿಲ್ಲ.

ಪ್ರಾ. ಸಂ. 2025-26 ರಲ್ಲಿ ಅನುಮತಿಸಿದ ಒಟ್ಟು
 ಅನುಮತಿಸಿದ ಒಟ್ಟು
 ಅನುಮತಿಸಿದ ಒಟ್ಟು